

Sumathi

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕಂ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೂ

ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಮುದ್ರಾಂಕ ಶುಲ್ಕ ರೂ.  
Total stamp duty paid Rs.

3210

ನೋಂದಣಾಧಿಕಾರಿ  
ಬೆಂಗಳೂರು  
ಯುನಿಟ - 1  
ಬೆಂಗಳೂರು

BKI 3210  
2015-16

**RELINQUISHMENT DEED**

ಅ.ಜ.ನೋಂ.(ಬಿಡಿ)

THIS RELINQUISHMENT DEED IS MADE AND EXECUTED ON THIS  
THE SIXTH DAY OF OCTOBER, TWO THOUSAND FIFTEEN (6/10/2015)  
AT BANGALORE:

BY

M/s LILY REALITY PVT LTD., represented by its Authorized Signatory  
Mr.Haresh Kumar S/o Ramnarain, Aged about 52 years., having office at  
No. 19/1, 2<sup>nd</sup> Floor, Doddamane Building, Lavelle Road, Bangalore-560001,  
hereinafter referred to as "FIRST PARTY/OWNER" (which expression  
whenever the context so admit, shall mean and include its successors-in-title,  
administrators, executors and assigns) of the ONE PART

IN FAVOUR OF

BANGALORE DEVELOPMENT AUTHORITY, Bangalore, represented by  
its Executive Engineer, East Division, BDA Shopping Complex, HSR Layout,  
Bangalore-560102, hereinafter referred to as "SECOND PARTY/BDA"  
(which expression whenever the context so admits, shall mean and include  
its successors-in-title, administrators, executors and assigns) of the ONE  
PART

WHEREAS the Relinquishment Deed executed by First party  
registered as document No. BDA-1-00888-2014-15 of Book-I & Stored  
C.D. No. BDAD 203 dtd 17-06-2014 registered in the office of the BDA  
Sub-Registrar, BDA, Bangalore Urban District, in favour of the Second Party  
in respect of Parks & Open Spaces and Road Widening Portion Area in the  
Development Plan formed in Sy No. 4, 5/1, 5/2, 6, 7, 8/2(p), 9(p), 10/1,  
10/2, 12/2, 16/1, 16/2, 16/3, 16/4 & 17 of Bhattarahalli Village,  
Bidarahalli Hobli, Bangalore East Taluk stands cancelled.

H. Kumar

Executive Engineer  
East Division  
BDA, Bangalore



Print Date & Time : 06-10-2015 04:37:17 PM

3210 / 2015-2016ನೇ ವಸಾಹೇದನ... 2ನೇ ಪುಟ  
ಅ.ಜ.ನೋಂದಣಿ(ಬಿಡಿ)

ದಸ್ತಾವೇಜು ಸಂಖ್ಯೆ : 3210

Additional District Registrar Bangalore Development Authority ರವರ ಕಚೇರಿಯಲ್ಲಿ ದಿನಾಂಕ 06-10-2015 ರಂದು 03:38:13 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

| ಕ್ರಮ ಸಂಖ್ಯೆ | ವಿವರ             | ರೂ. ವೆ. |
|-------------|------------------|---------|
| 1           | ನೋಂದಣಿ ಶುಲ್ಕ     | 100.00  |
| 2           | ಸೇವಾ ಶುಲ್ಕ       | 315.00  |
| 3           | ಜಾಪನಾ ಪತ್ರದ ನಕಲು | 50.00   |
|             | ಒಟ್ಟು :          | 465.00  |

ಶ್ರೀ BDA Executive Engineer East Division Represented by Shivanna (SDA) ಇವರಿಂದ ಹಾಜರ ಮಾಡಲ್ಪಟ್ಟಿದೆ

| ಹೆಸರು                                                                   | ಫೋಟೋ                                                                                | ಹೆಬ್ಬೆಟ್ಟಿನ ಗುರುತು                                                                   | ಸಹಿ      |
|-------------------------------------------------------------------------|-------------------------------------------------------------------------------------|--------------------------------------------------------------------------------------|----------|
| ಶ್ರೀ BDA Executive Engineer East Division Represented by Shivanna (SDA) |  |  | Shivanna |

ಅಧಿಕ ಜಿಲ್ಲಾ ನೋಂದಣಾಧಿಕಾರಿ

ಬೆಂಗಳೂರು ನಗರ ಜಿಲ್ಲೆ

ಬರೆದುಕೊಟ್ಟಿದ್ದಾಗಿ (ಮತ್ತು ಪೂರ್ಣ / ಭಾಗಶಃ ಪ್ರತಿಫಲ ರೂ. ....) (ರೂಪಾಯಿ) .....  
ಒಪ್ಪಿರುತ್ತಾಳೆ

| ಕ್ರಮ ಸಂಖ್ಯೆ | ಹೆಸರು                                                                                                                     | ಫೋಟೋ                                                                                | ಹೆಬ್ಬೆಟ್ಟಿನ ಗುರುತು                                                                   | ಸಹಿ      |
|-------------|---------------------------------------------------------------------------------------------------------------------------|-------------------------------------------------------------------------------------|--------------------------------------------------------------------------------------|----------|
| 1           | BDA Executive Engineer East Division Represented by Shivanna (SDA) .<br>(ಬರೆಸಿಕೊಂಡವರು)                                    |  |  | Shivanna |
| 2           | M/s LILY REALITY PVT LTD.,<br>represented by its Authorized Signatory Mr. Haresh Kumar S/o Ramnarain .<br>(ಬರೆದುಕೊಡುವವರು) |  |  | H. Kumar |

ಅಧಿಕ ಜಿಲ್ಲಾ ನೋಂದಣಾಧಿಕಾರಿ  
ಬೆಂಗಳೂರು ನಗರ ಜಿಲ್ಲೆ

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕರ್ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೂ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document



ದಸ್ತಾವೇಜನ್ನು ಬರೆದುದಕ್ಕೊಟ್ಟ ದಿನಾಂಕ  
Date of execution

ಇವರಿಂದ 3210 ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ. 3  
1ನೇ ಪುಸ್ತಕದ... Total/2015-2016 ನೋಂದಣಿ ದಸ್ತಾವೇಜಿನ...ನೇ ಪುಟ

ಇ.ಜಿ.ಪೊಂ. (ಬಿ.ಬಿ.)

### WITNESSETH:

The FIRST PARTY represents that they are the absolute owners of all that piece and parcel of converted land in Sy Nos. 4, 5/1, 5/2, 6, 7, 8/2(p), 9(p), 10/1, 10/2, 12/2, 16 & 17 of Bhattarahalli village, Bidarahalli hobli, Bangalore East Taluk, measuring 15-Acre 30½ -Guntas or 63788.04 Sqm, which is more fully described in Schedule 'A' hereunder and herein after referred to as the Schedule 'A' Property/Composite Property. The FIRST PARTY further represents that the Schedule 'A' Property is free from all encumbrances, charges, claims or demands whatsoever, subsisting on the Schedule 'A' Property and the same is not subject matter of any suit or litigation or proceeding and has not been offered as security or otherwise to any Court or Revenue Authority or any other person or entity. The FIRST PARTY further covenant that they have not received any notice for acquisition or requisition of the Schedule 'A' Property or any part thereof, or any other notice that may adversely affect the marketability of title of the Schedule 'A' Property or the continued retention, user or enjoyment thereof and that there is no law, regulation, order or impediment in force that comes in the way of enjoying the use of the Schedule 'A' Property. The FIRST PARTY further covenant that there are no proceedings instituted by or against the FIRST PARTY or their predecessors-in-title in respect of the Schedule 'A' Property or any portion thereof pending in any Court of law. The FIRST PARTY is empowered to obtain the requisite approvals for the development of the Schedule 'A' Property.

The FIRST PARTY has made an application for sanction of Re-Modified Residential Development Plan on the Schedule 'A' Property.

H. Kumar

Executive Engineer  
East Division  
BDA, Bangalore

Additional District Registrar

ರಜಿಸ್ಟ್ರೇಷನ್ ಕಾಯ್ದೆ ಕೆಲಂ 88(i) ಪ್ರಕಾರ ಹಾಜರಾಗಲು ವಿನಾಯ್ತಿಯಿರುವ BDA Represented by Executive Engineer East Division. . ಇ  
ವರು ದಸ್ತಾವೇಜನ್ನು ಬರೆದುಕೊಟ್ಟಿರುವುದನ್ನು ನಾನು ಒಪ್ಪಿರುತ್ತೇನೆ.

  
ಅಧಿಕಾರಿ, ಜಿಲ್ಲಾ ನೋಂದಣಿ ಇಲಾಖೆ  
ಬೆಂಗಳೂರು ನಗರ ಜಿಲ್ಲೆ  
Additional District Registrar

ಇದೇ ಪ್ರಸ್ತುತದ 3210 / 2015-2016ನೇ ದಸ್ತಾವೇಜಿನ ಹೆಸರಿನಲ್ಲಿ  
ಅ.ಜ.ನೋ. (ಬಿ.ಎಂ.)

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕಂಇ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೂ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಲಾಪಾಯಕಿಸಬಹುದು  
This sheet can be used for any document



ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

3210  
1ನೇ ಪುಟದ 3210  
2ನೇ ಪುಟದ 3210  
3ನೇ ಪುಟದ 3210  
4ನೇ ಪುಟದ 3210  
5ನೇ ಪುಟದ 3210  
6ನೇ ಪುಟದ 3210  
7ನೇ ಪುಟದ 3210  
8ನೇ ಪುಟದ 3210  
9ನೇ ಪುಟದ 3210  
10ನೇ ಪುಟದ 3210

ಅ.ವ.ನೋ. (ಬಿಡಿ)

The Bangalore Development Authority has approved the Re-Modified Residential Development Plan in respect of the Schedule 'A' Property by its Authority Resolution No. 88/2015 dated 16/06/2015 and BDA has requisitioned the FIRST PARTY for relinquishment of Schedule 'B' Property reserved for Park & Open Spaces and Road widening portion area under this deed.

In pursuance to the approval of Re-Modified Residential Development Plan, the FIRST PARTY agrees that as per the terms of the Re-Modified Residential Development Plan the areas reserved for Park & Open Spaces and Road widening portion area earmarked in the Re-Modified Residential Development Plan situated in the Schedule 'A' Property (morefully described in the Schedule 'B' to this Deed and hereinafter referred to as the Schedule 'B' Property) shall vest with the SECOND PARTY free of cost.

**NOW THIS DEED OF RELINQUISHMENT WITNESSETH** that the FIRST PARTY being the Owner do hereby relinquishes all their rights in Schedule 'B' Property in favour of the SECOND PARTY free of cost and hereby hand over the area reserved for Park & Open Spaces and Road widening portion area situated in Schedule 'A' Property earmarked in the Re-Modified Residential Development Plan approved by the Bangalore Development Authority vide Authority Resolution No. 88/2015 dated 16/06/2015 to Bangalore Development Authority.

*[Signature]*

*[Signature]*  
Executive Engineer  
East Division  
BDA, Bangalore

ಗುರುತಿಸುವವರು

1ನೇ ಪುಸ್ತಕದ 3210/2015-2016ನೇ ವಸಾಹತು 6ನೇ ಪುಟ  
d  
ಅಧಿಕಾರಿ (ಬಿಡಿ)

| ಕ್ರಮ ಸಂಖ್ಯೆ | ಹೆಸರು ಮತ್ತು ವಿಳಾಸ                                            | ಸಹಿ |
|-------------|--------------------------------------------------------------|-----|
| 1           | Uday<br>No. 6, 7th Main, 2nd Block, Jayanagar, Bangalore-11. |     |
| 2           | James<br>No.19/1, Vittalmalya Road, Bangalore-1.             |     |

ಅಧಿಕಾರಿ ಜಿಲ್ಲಾ ನೋಂದಣಾಧಿಕಾರಿ  
ಬೆಂಗಳೂರು ನಗರ ಜಿಲ್ಲೆ

ಸಂಖ್ಯೆ:ಬಿಂ.ಅ.ಪ್ರಾ/ಕಾಂ(ಪೂ)IW-797/2015-16, ದಿನಾಂಕ : 06-10-2015,, Stamp Duty and Registration Fees are exempted  
Vide Notification No's.(1)ಸಂಖ್ಯೆ:ಶಾ. 15 ಶಾಸನ 2010, ದಿನಾಂಕ:31/03/2010, (2) No.RD 40 MUNOMU 2010, ದಿನಾಂಕ:  
01/04/2010.

ಅಧಿಕಾರಿ ಜಿಲ್ಲಾ ನೋಂದಣಾಧಿಕಾರಿ  
ಬೆಂಗಳೂರು ನಗರ ಜಿಲ್ಲೆ

|                                                                                                                                                                                                                                                                                                                          |                                                                                                                  |
|--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|------------------------------------------------------------------------------------------------------------------|
|  <p>1 ನೇ ಪುಸ್ತಕದ ದಸ್ತಾವೇಜು<br/>ನಂಬರ BDA-1-03210-2015-16 ಆಗಿ<br/>ಸಿ.ಡಿ. ನಂಬರ BDAD214 ನೇ ಧರಲ್ಲಿ<br/>ದಿನಾಂಕ 06-10-2015 ರಂದು ನೋಂದಾಯಿಸಲಾಗಿದೆ</p> <p>6.10.15<br/>(ಶಾ. 15 ಶಾಸನ 2010)<br/>ಸಂಖ್ಯೆ:ಶಾ. 15 ಶಾಸನ 2010<br/>ಬೆಂಗಳೂರು ನಗರ ಜಿಲ್ಲೆ</p> |  <p>ಬೆಂಗಳೂರು ನಗರ ಜಿಲ್ಲೆ</p> |
|--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|------------------------------------------------------------------------------------------------------------------|

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕಂಇ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.


ಕರ್ನಾಟಕ ಸರ್ಕಾರ  
Government of Karnataka

ತೂ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document



ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ.  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

1ನೇ ಭಾಗ 3210 7ನೇ ಭಾಗ

ಅ.ಜ.ನೋ.ಇ(ಬಿ.ಬಿ.)

### :SCHEDULE 'A':

ALL THAT piece and parcel of property being non-agricultural converted vacant lands comprised in Sy Nos. 4, 5/1, 5/2, 6, 7, 8/2(p), 9(p), 10/1, 10/2, 12/2, 16 & 17 of Bhattarahalli village, Bidarahalli hobli, Bangalore East Taluk, measuring 15-Acre 30½ -Guntas or 63788.04 Sqm and bounded on :

|          |   |                                                     |
|----------|---|-----------------------------------------------------|
| East by  | : | Valley as per RMP 2015 & Medahalli Village Boundary |
| West by  | : | Sy.No.11 & Existing Road to be widened              |
| North by | : | Existing Road to be widened to 18M as per RMP 2015  |
| South by | : | Sy. no.12/1, 12/2 & 15 and Old Madras road          |

### SCHEDULE 'B'

#### Park & Open Space :

| Sl No | Area in Sqm | North                                              | South                       | East             | West                             |
|-------|-------------|----------------------------------------------------|-----------------------------|------------------|----------------------------------|
| 1     | 6364.04     | Proposed RMP Road to be widened & Nala Kharab Area | Proposed Project Entry Zone | Nala Kharab Area | Proposed Project Zone & C.A.Site |

*Hema*

*[Signature]*  
Executive Engineer  
East Division  
BDA, Bangalore

1ನೇ ಪುಸ್ತಕ 3210 / 2015-2016ನೇ ಮದ್ದಾವೇದನ 8ನೇ ಪುಟ



೮  
ಇ.ಜಿ.ಸಿ.ಸಿ.ಸಿ. (ಬಿ.ಬಿ.ಸಿ.)

ಕರ್ನಾಟಕ ಸರ್ಕಾರ  
ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Department of Stamps and Registration

ಪ್ರಮಾಣ ಪತ್ರ


1957 ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀ M/s LILY REALITY PVT LTD., represented by its Authorized Signatory Mr. Haresh Kumar  
S/o Ramnarain . , ಇವರು 400.00 ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು  
ದೃಢೀಕರಿಸಲಾಗಿದೆ

| ಪ್ರಕಾರ   | ಮೊತ್ತ (ರೂ.) | ಹಣದ ಪಾವತಿಯ ವಿವರ |
|----------|-------------|-----------------|
| ನಗದು ರೂಪ | 400.00      | Paid by cash.   |
| ಒಟ್ಟು :  | 400.00      |                 |

ಸ್ಥಳ : Bangalore

ದಿನಾಂಕ : 06/10/2015

  
Additional District Registrar  
(Bangalore Development Authority)  
ಬೆಂಗಳೂರು ನಗರ ಜಿಲ್ಲೆ

Designed and Developed by C- DAC ,ACTS Pune.

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕಂಇ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೂ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document



ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

1ನೇ ಪುಸ್ತಕದ 3210 / 2015-2016ನೇ ದಸ್ತಾವೇಜಿನ 9ನೇ ಪುಟ

ಆ.ಜ.ನೋ.(ಬಿಡಿ)

Road Widening Portion :

| Sl No | Area in Sqm | North                       | South             | East                              | West                              |
|-------|-------------|-----------------------------|-------------------|-----------------------------------|-----------------------------------|
| 1     | 149.00      | Proposed Project            | Existing Road NH7 | Existing of widening of NH-7 Road | Existing of widening of NH-7 Road |
| 2     | 1362.20     | Existing Road to be widened | Nala Kharab Area  | Nala Kharab Area                  | Proposed RMP Road to be widened   |
|       | 1511.20     |                             |                   |                                   |                                   |

IN WITNESS WHEREOF THE Parties to this Relinquishment Deed have subscribed their respective signature in the presence of witnesses herein below.

WITNESSES:

1) *[Signature]*  
#6 7th Main  
2nd Block Jayanagar  
Bangalore. 560011

*[Signature]*  
FIRST PARTY

BANGALORE DEVELOPMENT AUTHORITY


2) James  
B.L. V. R. Red  
B-1

*[Signature]*  
Executive Engineer  
East Division, BDA, Bangalore  
SECOND PARTY





1ನೇ ಪುಸ್ತಕ 3210 / 2015-2016ನೇ ಮಾನ್ಯತೆ.....10ನೇ ಪುಟ  
ಟಿ.ಜಿ.ಸೋಂ.(ಬಿಡು)



- 1. 1:1000 Scale Plan for Development Plan Approved by the Government of Karnataka, Bangalore.
- 2. The plan shows the proposed layout of the site and the location of the proposed building.
- 3. The plan shows the proposed layout of the site and the location of the proposed building.

Sanction Drawing  
Date: 10/10/2015  
Scale: 1:1000  
Author: T. J. Soman (BDA)

TO: THE DIRECTOR, BDA  
FROM: THE ASST. DIRECTOR, BDA  
SUBJECT: SANCTION DRAWING

*Handwritten signature*  
Executive Engineer  
East Division  
BDA, Bangalore



100